

- 3) ಹೊಲದಲ್ಲಿ ರೋಗ ಲಕ್ಷಣ ಕಂಡು ಬಂದಲ್ಲಿ ರಿಝೋಮಿಲ್ ಎಮ್.ರ್ಯುಡ್ (4 ಗ್ರಾಂ ಪ್ರತಿ ಲೀಟರ ನೀರಿಗೆ) ಯಿಂದ ಸಿಂಪರಣೆ ಮಾಡಬೇಕು
- 4) ಬೇಸಿಗೆಯಲ್ಲಿ ಆಳವಾದ ಉಳಿಮೆ ಮಾಡಬೇಕು.

#### 4) ಖೂದಿ ರೋಗ:

**ಲಕ್ಷಣಗಳು:** ಎಲೆಗಳ ಮೇಲೆ ಹಳದಿಯುಕ್ತ ಚುಕ್ಕೆಗಳು ಕಂಡು ಬರುತ್ತಿದ್ದು ಎಲೆಗಳ ಕೆಳಭಾಗದಲ್ಲಿ ಬಿಳಿ ಭುದಿಯಂತಹ ಬೆಳವಣಿಗೆ ಕಂಡು ಬರುತ್ತದೆ, ರೋಗ ಹಚ್ಚಾದಂತೆ ಎಲೆಗಳು ಒಣಿ ಉದುರಿ ಹೋಗುತ್ತವೆ ಮತ್ತು ಕಾಳು ಕಟ್ಟುವಿಕೆ ಪ್ರಮಾಣ ಕಡಿಮೆಯಾಗುವುದು. ತಡವಾವಿ ಬಿಶ್ತಿದರೆ ಮತ್ತು ನೀರಾವರಿ ತೊಗರಿಯಲ್ಲಿ ರೋಗ ಹೆಚ್ಚು.

#### ನಿವಾಹಣೆ:

- 1) ಬೆಳೆ ಪರಿವರ್ತನೆ ಮಾಡಬೇಕು
- 2) ಬಾಷಿಸ್ನಿ 1 ಗ್ರಾಂ ಅಥವಾ ಹೆಕ್ಸಾಕೋನಾಜೋಲ್ 1 ಮಿ.ಲಿ ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪಡಿಸಬೇಕು

#### ಪ್ರಮುಖ ಕೇಟಗಳು:

- 1) ಕಾಯಿ ಕೊರಕ: ಈ ಕೇಟದ ಕೀಡೆಗಳು ಹೂ, ಮೊಗ್ಗ ಮತ್ತು ಕಾಯಿಗಳನ್ನು ತಿನ್ನುತ್ತವೆ. ಬಲಿತ ಹುಳುಗಳು ದೇಹದ ಅಧಿಭಾಗವನ್ನು ಕಾಯಿಯೊಳಗೆ ಹಾಕಿ ತಿನ್ನುವುದು ಸಾಮಾನ್ಯ.

#### ತೊಗರಿ ಕಾಯಿ ಕೊರಕದ ಸಮಗ್ರ ನಿವಾಹಣೆ:

1. ಮಾಗಿ ಉಳಿಮೆ ಮಾಡಿ ಭೂಮಿಯಲ್ಲಿರುವ ಕೀಡೆಯ ಕೋಶಗಳನ್ನು ಬಿಸಿಲಿಗೆ ಸ್ವಾಭಾವಿಕ ಶತ್ರುಗಳಿಗೆ ಆಹಾರವನ್ನಾಗಿ ಮಾಡಿ ಅವುಗಳನ್ನು ನಾಶಪಡಿಸಬೇಕು.



2. ಕೇಟಭಕ್ತಕೆ ಪಕ್ಕಿಗಳನ್ನು ಬಳಸಿಕೊಳ್ಳಲು ಪ್ರತಿ ಎಕರೆಗೆ 10 ರಂತೆ ಕವಲೊಡೆದ ಟೊಂಗೆಗಳನ್ನು ಬೆಳೆಯಿಂದ ಎರಡು ಅಡಿ ಮೇಲಿರುವಂತೆ ಸೆಡಬೇಕು. ಅಥವಾ ಪಕ್ಕಿಗಳನ್ನು ಆಕಷಿಸಲು ಬಿತ್ತುವಾಗ ಜೋಳ ಅಥವಾ ಮಂಡಿ ಬೀಜಗಳನ್ನು ಕೂಡಿಸಿ ಬಿತ್ತಬೇಕು.

3. ಶೇ.25–50 ರಷ್ಟು ಹೂ ಬಿಡುವ ಸಮಯದಲ್ಲಿ ಮತ್ತು ಕಾಯಿ ಬಲಿಂಗುವ ಹಂತದಲ್ಲಿದ್ದಾಗ ವೊದಲನೆಯು ಸಿಂಪರಣೆಯಾಗಿ, ತತ್ತ್ವ ನಾಶಕಗಳಾದ 0.6 ಗ್ರಾಂ. ಮಿಥೋಮಿಲ್ 40 ಎಸ್.ಪಿ. ಅಥವಾ 0.6 ಗ್ರಾಂ. ಧಯೋಡಿಕಾಬ್ರ್ 75 ಡಬ್ಲೂ.ಪಿ. ಅಥವಾ 2 ಮಿ.ಲೀ. ಪ್ರೋಫೆನೋಫಾಸ್ 50 ಇ.ಸಿ. ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪಡಿಸಬೇಕು.

4. ಎರಡನೆಯ ಸಿಂಪರಣೆಯಾಗಿ, ಶೇ. 5ರ ಬೇವಿನ ಬೀಜದ ಕಷಾಯ ಅಥವಾ ಬೆಳ್ಳಳಿ ಕಷಾಯ (0.25%)ಬಳಸಬೇಕು. ಇದಕ್ಕೆ ಬದಲಾಗಿ ಬೇವು ಮೂಲದ ಕೀಟನಾಶಕಗಳನ್ನು ಪ್ರತಿ ಲೀಟರ ನೀರಿಗೆ 2 ಮಿ.ಲೀ. ಯಂತೆ ಬಳಸಬೇಕು.

5. ಮೂರನೆಯ ಸಿಂಪರಣೆಯಾಗಿ, ಹೆಲಿಕೊವಪಾನ್ ಎನ್.ಪಿ.ವಿ. ನಂಜಾಬುವನ್ನು ಪ್ರತಿ ಎಕರೆಗೆ 100 ಎಲ್. ಇ. ಯಂತೆ ಅಂದರೆ ಪ್ರತಿ ಲೀಟರ ನೀರಿಗೆ 0.75 ಮಿ.ಲೀ. ನಂತೆ ಬೆರಸಿ ಸಿಂಪಡಿಸಬೇಕು.

6. ನಾಲ್ಕನೆಯ ಸಿಂಪರಣೆಯಾಗಿ, 0.1 ಮಿ.ಲೀ. ಸ್ಪೈನೋಸ್ಯಾಡ್ 45 ಎಸ್.ಪಿ. ಅಥವಾ 0.3 ಮಿ.ಲೀ. ಇಂಡಾಕ್ಸ್‌ಕಾಬ್ರ್ 14.5 ಎಸ್.ಪಿ. ಅಥವಾ 0.25 ಮಿ.ಲೀ. ಇಮಾಮೆಕ್ಕೆನ್ ಬೆಂಜೋಯೆಟ್ ಅಥವಾ 0.25 ಮಿ.ಲೀ. ರಾನಕಿಪ್ಪರ್ ಅಥವಾ 1 ಗ್ರಾಂ. ಅಸಿಫೆಟ್ 75 ಎಸ್.ಪಿ. ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪಡಿಸಬೇಕು.

2) ಕಾಯಿ ನೊಣ: ಈ ಕೇಟವು ಎಳೆಯ ಕಾಯಿಗಳನ್ನು ಮಡುಕ ಪ್ರತಿ ಕಾಯಿಯೊಳಗೆ 4–5 ತತ್ತೀಗಳನ್ನು ಬಿಡಿ ಬಿಡಿಯಾಗಿ ಇಡುತ್ತದೆ. ತತ್ತೀ ಇಟ್ಟಿ ಭಾಗವು ಕಮ್ಮೆ ಬಣ್ಣಕ್ಕೆ ತಿರುಗುತ್ತದೆ. ಅಂತಹ ಕಾಯಿಗಳನ್ನು ಸೀಳಿ ನೋಡಿದಾಗ ಒಳಗಡೆ ಮರಿಕೀಡೆಗಳು ಹಾಗೂ ಕೋಶಗಳು ಕಂಡುಬರುತ್ತವೆ.



**ನಿವಾಹಣೆ:** ಕಾಯಿ ನೊಣಗಳ ಹತ್ತೋಟಿಗಾಗಿ ಕೀಟನಾಶಕಗಳಾದ 1 ಗ್ರಾಂ. ಅಸಿಫೆಟ್ 75 ಎಸ್.ಪಿ. ಅಥವಾ 1.7 ಮಿ.ಲೀ. ಡ್ಯೂಮಿಥೋಯೆಟ್ 30 ಇ.ಸಿ. ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪಡಿಸಬೇಕು.

-----: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-----  
ಎ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಸ್ವೇಷ್ಟಾ ರಸ್ತೆ, ಇಂಡಿ ದೂರವಾಣಿ: (08359) 22566



**ಕೃಷಿ ವಿಶ್ವವಿದ್ಯಾಲಯ, ಧಾರವಾಡ**  
ಎ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ  
ಇಂಡಿ-586 209

## ತೊಗಲಿ ಬೆಳೆಯ ಸಮಗ್ರ ರೋಗ ಮತ್ತು ಕಿಳಣ ನಿವಾಹಣೆ

**ಇಸ್ತರಣಾ ಹಸ್ತ ಪತ್ರಿಕೆ-05**

**2018-19**



ಲೇಖಕರು:

ಡಾ. ಸ್ಯಾಯದ ಸಮೀನ ಅಂಜಮ್, ಡಾ. ಆರ್. ಬಿ. ನೆಗ್ಲೂರು ಶ್ರೀಮತಿ ಹೀನಾ, ಎಮ್.ಎಸ್.ಎ., ಡಾ. ಸವಿತಾ, ಬಿ. ಡಾ. ಸಂತೋಷ ಶಿಂಥ್, ಡಾ. ರವಿ, ವೈ

ಸಂಪಾದಕರು

ಡಾ. ಆರ್. ಬಿ. ನೆಗ್ಲೂರು

ಹಿರಿಯ ವಿಜ್ಞಾನ ಮತ್ತು ಮುಖ್ಯಸ್ಥರು  
ಕೃಷಿ ವಿಜ್ಞಾನ ಕೇಂದ್ರ, ಇಂಡಿ

ಪ್ರಕಾಶಕರು

ಡಾ. ಎಸ್.ಬಿ. ಕಲಘಟ್ಟಗಿ

ಸಹ ವಿಸ್ತರಣಾ ನಿರ್ದೇಶಕರು  
ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ವಿಜಯಪುರ

## ತೊಗರಿ ಬೆಳೆಯ ಸಮಗ್ರ ರೋಗ ಮತ್ತು ಕೀಟ ನಿವಾಷಣೆ

ತೊಗರಿ ಉತ್ತರ ಕನಾಟಕದ ಬಹು ಮುಖ್ಯವಾದ ದ್ವಿದಳ ಧಾರ್ಯದ ಬೆಳೆಯಾಗಿದೆ. ಇದನ್ನು ರಾಜ್ಯದಲ್ಲಿ 8.24 ಲಕ್ಷ ಹೆ. ಕ್ಕೆತ್ತದಲ್ಲಿ ಬೆಳೆಯುತ್ತಿದ್ದು 6.18 ಲಕ್ಷ ಟನ್ ಉತ್ಪಾದನೆಯಿದ್ದು, ಸರಾಸರಿ ಇಂಜಿನಿಯರ್ ಪ್ರತಿ ಎಕರೆಗೆ 316 ಕಿ.ಗ್ರಾಂ ಇರುವುದು (2013-14). ಇದನ್ನು ಇಡೀ ಬೆಳೆಯಾಗಿ ಮತ್ತು ಹೆಸರು, ಉದ್ದು, ಎಳ್ಳು, ಜೋಳ ಮತ್ತು ಸಜ್ಜೆ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಲಾಗುತ್ತದೆ.

### ಪ್ರಮುಖ ರೋಗಗಳು:

#### 1) ನೆಟಿ (ಸೊರಗು ರೋಗ):

**ಲಕ್ಷಣಗಳು:** ನೆಟಿ ರೋಗವು ತೊಗರಿ ಬೆಳೆಯ ಅತ್ಯಂತ ಹೆಚ್ಚಿನ ಹಾನಿಯನ್ನುಂಟು ಮಾಡುವ ಮಣ್ಣಿನ ಜನ್ಯ ರೋಗವಾಗಿದ್ದು, ಮುಖ್ಯ ಲಕ್ಷಣಗಳಂದರೆ ಬಿತ್ತಿದ 4-6 ವರ್ಷಗಳ ನಂತರ ರೋಗದ ಲಕ್ಷಣಗಳು ಕಾಣಿಸುವವು. ಹೊಲದಲ್ಲಿ ಅಲ್ಲಲ್ಲಿ ಗಿಡಗಳು ಭಾಡಿ ಒಣಗಿರುವುದನ್ನು ಕಾಣಬಹುದು. ಅಂತಹ ಗಿಡಗಳ ಎಲೆಗಳು ಹಳದಿಯಾಗಿ ಉದರದೆ ಗಿಡಕ್ಕೆ ಅಂಟಿಕೊಂಡಿರುತ್ತವೆ. ಬೇರುಗಳು ಮಾತ್ರಿಕ್ಯಾಗಿ ಇದ್ದು ಆರೋಗ್ಯವಾಗಿರುವಂತೆ ಕಾಣುತ್ತವೆ. ರೋಗಪೀಡಿತ ಗಿಡದ ಕಾಂಡವನ್ನು ಉದ್ದವಾಗಿ ಸೀಳಿ ನೋಡಿದಾಗ ನೀರು ಸಾಗಣಿಕಾ ಅಂಗಾಂಶವು ಕಪ್ಪಾಗಿರುತ್ತದೆ. ಶೀಲೀಂಧ್ರದ ಕವಕ ಜಾಲವು ಬೇರು ಮತ್ತು ಕಾಂಡದ ನೀರು ಸಾಗಣಿಕಾ ಅಂಗಾಂಶದಲ್ಲಿ ಹರಡಿಕೊಂಡು ಸಸ್ಯದ ಮೇಲಾಗಕ್ಕೆ ನೀರು ಸರಬರಾಜು ಆಗದಂತೆ ಮಾಡುತ್ತದೆ.



ಸೊರಗು ರೋಗದ ಲಕ್ಷಣಗಳು

#### ಸಮಗ್ರ ನಿವಾಷಣಾ ಕ್ರಮಗಳು :

1. ಬೇಸಿಗೆ ಹಂಗಾಮಿನಲ್ಲಿ (ಎಪ್ರೀಲ್ - ಮೇ) ಆಳವಾಗಿ ಉಳುಮೆ ಮಾಡಬೇಕು. ಇದರಿಂದ ರೋಗಾಳು ಬಿಸಿಲಿನ ತಾಪಕ್ಕೆ ಸತ್ತು ರೋಗದ ಸೊಂಕು ಕಡಿಮೆಯಾಗುವುದು.
2. ಭೂಮಿಗೆ ಹಸಿರೆಲೆ ಗೊಬ್ಬರ, ತಿಪ್ಪೆಗೊಬ್ಬರ ಹಾಕಬೇಕು ಇದರಿಂದ ಭೂಮಿಯಲ್ಲಿ ರೋಗಾಳಗಳನ್ನು ನಾಶಮಾಡುವ ಕೆಲವೊಂದು ಸೂಕ್ಷ್ಮ ಜೀವಿಗಳು ಅಭಿವೃದ್ಧಿಯಾಗಿ ರೋಗಾಳವಿನ ಪ್ರಮಾಣ ಕಡಿಮೆಯಾಗುತ್ತದೆ.
3. ರೋಗಗ್ರಸ್ತ ಭೂಮಿಯಲ್ಲಿ 4-5 ವರ್ಷಗಳವರೆಗೆ ತೊಗರಿಯನ್ನು ಬೆಳೆಯದ ಜೋಳ ಮತ್ತು ಮೆಕ್ಕೆ ಜೋಳ ಬೆಳೆಯಬೇಕು.
4. ತೊಗರಿಯಲ್ಲಿ ಜೋಳ ಅಥವಾ ಮೆಕ್ಕೆ ಜೋಳವನ್ನು ಮೀಶ್ರ ಬೆಳೆಯಾಗಿ ತೆಗೆದುಕೊಂಡರೆ ಈ ಬೆಳೆಯ ಬೇರುಗಳು ಉತ್ಪಾದಿಸುವ ರಸಾಯನ (ಹ್ಯಾಡ್ರೋಸ್ಟ್ರೋನಿಕ ಆಮ್ಲ) ವು ರೋಗಾಳವಿನ ಪ್ರಮಾಣ ಕಡಿಮೆ ಮಾಡುವುದು.
5. ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿಗಳಾದ ಮಾರುತಿ (ಬಿಸಿಪಿ - 8863) ಡೆಬ್ಲು. ಆರ್. ಪಿ. 1, ಟಿ.ಎಸ್. - 3ಆರ್ ಮತ್ತು ಆಶಾ (ಬಿ.ಸಿ.ಪಿ.ಎಲ್. - 87119) ಅಥವಾ ಜಿ.ಆರ್.ಪಿ. 811 ತಳಿಗಳನ್ನು ಬೆಳೆಯಬೇಕು.
6. ತೊಗರಿ ಬೀಜಗಳನ್ನು ತ್ರೈಕೊಡಮಾರ್ ಶೀಲೀಂಧ್ರದ ಪುಡಿಯಿಂದ (ಪ್ರತಿ ಕಿ. ಗ್ರಾಂ. ಬೀಜಕ್ಕೆ 6 ಗ್ರಾಂ.) ಬೀಜೋಪಚಾರ ಮಾಡಿ ಬಿತ್ತಬೇಕು.

#### 2) ಬಂಜಿ ಮಣಿ ರೋಗ :

**ಲಕ್ಷಣಗಳು:** ತೊಗರಿ ಗಿಡ ಹೂ ಮತ್ತು ಕಾಯಿಗಳಿಲ್ಲದೆ ಹೆಚ್ಚಿನ ಎಲೆಗಳನ್ನು ಹೊಂದಿ ಗೊಡ್ಡು ಉಳಿಯುತ್ತದೆ. ಇಂಥ ಗಿಡದ ಎಲೆಗಳು ಸಣ್ಣ ಗಾತ್ರವಾಗಿದ್ದು, ಮೇಲಾಗದಲ್ಲಿ ತಿಳಿ ಮತ್ತು ದಟ್ಟ ಹಸಿರು ಬಣ್ಣಿದ ವೋಜಾಯಿಕ್ ಮಣಿ ಹೊಂದಿ ಮುಟ್ಟಿಕೊಂಡಿರುತ್ತವೆ.



#### ಸಮಗ್ರ ನಿವಾಷಣಾ ಕ್ರಮಗಳು :

1. ರೋಗಾಳು ಪೀಡಿತ ಜೀಡದ ಸಂಖ್ಯೆ ಅಗಷ್ಟ - ಸೆಪ್ಟೆಂಬರ್‌ನಲ್ಲಿ ಹೆಚ್ಚು. ಆದ್ದರಿಂದ ಜೂನ್ ಎರಡನೇ ವಾರದಲ್ಲಿ ಬಿತ್ತನೆ ಕೈಗೊಳಳಬೇಕು. (ತೊಗರಿ ಬೆಳೆಗೆ 45 ದಿನಗಳಾದ ನಂತರ ರೋಗ ಬಂದರೆ ಪೂರ್ಣ ಹಾನಿ ಮಾಡುವುದಿಲ್ಲ).
2. ರೋಗಾಳಗಳು ಕೊಳೆ ಬೆಳೆಯಲ್ಲಿ ಅಥವಾ ಕಟ್ಟಾವು ಆದ ನಂತರ ತನ್ನಿಂದ ತಾನೇ ಮಟ್ಟಿದ ತೊಗರಿ ಗಿಡದಲ್ಲಿ ವಾಸಿಸಿ, ಮುಂದೆ ರೋಗ ಪ್ರಸಾರದ ಕೇಂದ್ರವಾಗುವುದರಿಂದ, ಇವುಗಳಲ್ಲಿ ಕಿತ್ತು ನಾಶಪಡಿಸಬೇಕು.
3. ಗೊಡ್ಡು ರೋಗ ನಿರೋಧಕತೆ ಹೊಂದಿರುವ ತಳಿಯಾದ ಬಿ.ಸಿ.ಪಿ.ಎಲ್. - 87119 (ಆಶಾ) ಬಿ.ಎಸ್.ಎಮ್.ಆರ್ - 736 ಅಥವಾ ಜಿ.ಆರ್.ಪಿ. 811 ತಳಿ ಬಳಸಬೇಕು.
4. ರೋಗಪೀಡಿತ ಸಸಿಗಳನ್ನು ಕಿತ್ತು ನಾಶಪಡಿಸಬೇಕು ನಂತರ ಜೀಡ ನಾಶಕವಾದ ದ್ಯುಕೋಫಾಲ್ 18.5 ಇ.ಸಿ. 2.50 ಮಿ.ಲಿ. ಅಥವಾ ಆಕೆಡೆಮಟಾನ್ ಮಿಥ್ಯೆಲ್ 50 ಇ.ಸಿ. 1.5 ಮಿ.ಲಿ. ಯಷ್ಟು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕೈ ಜಾಲಿತ ಯಂತ್ರದಿಂದ ಬೆಳೆಗೆ ಸಿಂಪಡಿಸಬೇಕು.

#### 3) ಷ್ವೇಟೋಪ್ತರಾ ಅಂಗಮಾರಿ ರೋಗ:

**ಲಕ್ಷಣಗಳು:** ರೋಗ ಸೋಂಕಿದ ಸ್ಥಳದಲ್ಲಿ ಕಾಂಡದ ತೊಗಟೆಯ ಕೊಳೆಯುವುದರಿಂದ ಮೇಲಿನ ಗಿಡದ ಭಾಗವು ಒಣಗುವುದು. ಇಲ್ಲವೇ ಇನ್ನೂ ಹಸಿರು ಇರುವಾಗಲೇ ಗಾಳಿಯಿಂದಾಗಿ ಕಾಂಡವು ಮುರಿದು ಗಿಡವು ನೆಲಕ್ಕೆ ಬೀಳುವುದು. ಮೆಚ್ಚಿನ ಹೆಚ್ಚಾಗುವ ಇಲ್ಲವೇ ನೀರು ನಿಲ್ಲುವ ಪ್ರದೇಶಗಳಲ್ಲಿ ರೋಗ ಹೆಚ್ಚಾಗಿ ಕಂಡು ಬರುವುದು.



#### ಸಮಗ್ರ ನಿವಾಷಣಾ ಕ್ರಮಗಳು :

- 1) ನೀರು ನಿಲ್ಲುವ ಹೊಲದಲ್ಲಿ ತೊಗರಿಯನ್ನು ಬೆಳೆಯಬಾರದು, ನಿಂತ ನೀರು ಬಸಿದು ಹೋಗುವಂತೆ ಮಾಡಬೇಕು.
- 2) ತೊಗರಿ ಬೀಜಗಳನ್ನು ತ್ರೈಕೊಡಮಾರ್ ಶೀಲೀಂಧ್ರದ ಪುಡಿಯಿಂದ (ಪ್ರತಿ ಕಿ. ಗ್ರಾಂ. ಬೀಜಕ್ಕೆ 6 ಗ್ರಾಂ.) ಬೀಜೋಪಚಾರ ಪ್ರಕಾರ ವೆಂದು ಬೇಕು. ಆ ಥಿ ವಾ ಶೀಲೀಂಧ್ರನಾಶಕವಾದ ಮೇಟಲಾಕ್ಸಿಲ್ ನಿಂದ (6 ಗ್ರಾಂ ಪ್ರತಿ ಕೆಜಿ ಬೀಜಕ್ಕೆ) ಬೀಜೋಪಚಾರ ಮಾಡಬೇಕು